

Code No. 30

Total No. of Questions : 24]

[Total No. of Printed Pages : 16

June, 2008
ACCOUNTANCY

(Kannada and English Versions)

Time : 3 Hours 15 Minutes]

[Max. Marks : 100

(Kannada Version)

ಭಾಗ - A

ಈ ಕೆಳಗಿನವುಗಳಲ್ಲಿ ಯಾವುದಾದರೂ ಎಂಟು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಎರಡು ಅಂಕಗಳು :
8 × 2 = 16

1. ಏಕ ನಮೂದು ಪದ್ಧತಿಯ ಲೆಕ್ಕಶಾಸ್ತ್ರ ಎಂದರೇನು ?
2. ಪಾಲುಗಾರಿಕೆ ಒಪ್ಪಂದದಲ್ಲಿ ಇರುವ ಯಾವುದಾದರೂ ಎರಡು ಅಂಶಗಳನ್ನು ತಿಳಿಸಿ.
3. ಕೀರ್ತಿಮೌಲ್ಯ ಎಂದರೇನು ?
4. ವಿಲೇವಾರಿ ಖಾತೆಯನ್ನು ಏಕೆ ತೆರೆಯುತ್ತಾರೆ ?
5. ಕರೆ ಬಾಕಿಗಳು ಎಂದರೇನು ?
6. ಕಂಪನಿ ಅಥಾವೆ ಪತ್ರಿಕೆಯ ಯಾವ ಶೀರ್ಷಿಕೆಯ ಅಡಿಯಲ್ಲಿ ಈ ಕೆಳಗಿನವುಗಳನ್ನು ತೋರಿಸುತ್ತೀರಿ ?
 - a) ಶೇರು ಪ್ರೀಮಿಯಮ್
 - b) ಶೇರು ನೀಡಿಕೆಯ ಮೇಲಿನ ಸೋಡಿ
7. ಸವಕಳಿಯನ್ನು ನಿರ್ಧರಿಸುವಾಗ ನೀವು ಪರಿಗಣಿಸುವ ಅಂಶಗಳಾವುವು ?
8. ಬಂಡವಾಳ ವೆಚ್ಚ ಮತ್ತು ಕಂದಾಯ ವೆಚ್ಚಗಳಿಗೆ ಇರುವ ಎರಡು ವ್ಯತ್ಯಾಸಗಳನ್ನು ಬರೆಯಿರಿ.
9. ಸ್ಟೆಡ್ ಶೀಟ್ ಎಂದರೇನು ?
10. ಶಬ್ದ ಸಂಸ್ಕರಣ ಎಂದರೇನು ?

[Turn over

ಭಾಗ - B

ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಆರು ಅಂಕಗಳು :
3 × 6 = 18

11. ಶಾರದ ಮತ್ತು ಲಕ್ಷ್ಮಿ ಎಂಬ ಪಾಲುದಾರರು ಅನುಕ್ರಮವಾಗಿ ರೂ. 1,20,000 ಮತ್ತು ರೂ. 1,00,000 ಬಂಡವಾಳವನ್ನು ಹೊಂದಿದ್ದಾರೆ. ಅವರು ಲಾಭವನ್ನು ಹಂಚಿಕೊಳ್ಳುವ ಪ್ರಮಾಣ 3 : 2. ದಿನಾಂಕ 31. 12. 2007 ರಂದು ಅವರ ನಿವ್ವಳ ಲಾಭ ರೂ. 38,500. ಅವರು ಬಂಡವಾಳದ ಮೇಲೆ ವಾರ್ಷಿಕ 5% ರಂತೆ ಬಡ್ಡಿಯನ್ನು ಮತ್ತು ಶಾರದರವರಿಗೆ ತಿಂಗಳಿಗೆ ರೂ. 750 ಸಂಬಳವನ್ನು ಲೆಕ್ಕ ಹಾಕಲು ನಿರ್ಧರಿಸುತ್ತಾರೆ. ಅವರ ಸ್ವಂತ ವೆಚ್ಚದ ಮೇಲಿನ ಬಡ್ಡಿ ಅನುಕ್ರಮವಾಗಿ ರೂ. 1,000 ಮತ್ತು ರೂ. 500.

ಅವರ ಲಾಭ-ನಷ್ಟ ವಿನಿಯೋಗ ಖಾತೆಯನ್ನು ತಯಾರಿಸಿ.

12. ರಾಮ ಮತ್ತು ಲಕ್ಷ್ಮಣ ಎಂಬ ಪಾಲುದಾರರು ಲಾಭವನ್ನು ಅನುಕ್ರಮವಾಗಿ 5 : 3 ಪ್ರಮಾಣದಲ್ಲಿ ಹಂಚಿ ಕೊಳ್ಳುತ್ತಿದ್ದರು. ಅವರು ಭರತ್ ಎಂಬುವವರನ್ನು ಪಾಲುದಾರರಿಗೆ ಸೇರಿಸಿಕೊಳ್ಳುತ್ತಾರೆ. ಭವಿಷ್ಯದಲ್ಲಿ ಅವರೆಲ್ಲರೂ 8 : 5 : 3 ಪ್ರಮಾಣದಲ್ಲಿ ಲಾಭವನ್ನು ಹಂಚಿಕೊಳ್ಳಲು ನಿರ್ಧರಿಸುತ್ತಾರೆ.

ಹಳೆಯ ಪಾಲುದಾರರ ತ್ಯಾಗದ ಪ್ರಮಾಣವನ್ನು ಕಂಡುಹಿಡಿಯಿರಿ.

13. ಎ, ಬಿ ಮತ್ತು ಸಿ ಒಂದು ಪಾಲುದಾರಿಕೆ ಸಂಸ್ಥೆಯ ಪಾಲುದಾರರಾಗಿದ್ದು 2 : 2 : 1 ಪ್ರಮಾಣದಲ್ಲಿ ಲಾಭ-ನಷ್ಟವನ್ನು ಹಂಚಿಕೊಳ್ಳುತ್ತಾರೆ. ಅವರು ತಮ್ಮ ಬಂಡವಾಳದ ಮೇಲೆ ವಾರ್ಷಿಕ 5% ರಂತೆ ಬಡ್ಡಿ ಪಡೆಯುತ್ತಾರೆ. ಅವರು ಅನುಕ್ರಮವಾಗಿ ತಿಂಗಳಿಗೆ ರೂ. 500, ರೂ. 400 ಮತ್ತು ರೂ. 300 ಸಂಬಳ ಪಡೆಯುತ್ತಾರೆ. ಅವರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ :

ದಿನಾಂಕ 31. 12. 2006 ರ ಅಥಾವೆ ಪತ್ರಿಕೆ

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಸಾಹುಕಾರರು	30,000	ಬ್ಯಾಂಕ್‌ನಲ್ಲಿದ್ದ ನಗದು	39,000
ಬಂಡವಾಳ :		ಋಣಿಗಳು	49,000
ಎ	60,000	ಸರಕು	32,000
ಬಿ	50,000	ಯಂತ್ರ	60,000
ಸಿ	40,000		
	1,80,000		1,80,000

ದಿನಾಂಕ 01. 07. 2007 ರಂದು 'ಬಿ' ಮೃತನಾದನು. ಪಾಲುದಾರಿಕೆಯ ಒಪ್ಪಂದದ ಪ್ರಕಾರ ಮೃತನ ವಾರಸುದಾರರು ಈ ಕೆಳಗಿನವುಗಳನ್ನು ಪಡೆಯಬಹುದು :

- i) 'ಬಿ'ಯ ಬಂಡವಾಳ
- ii) ಬಂಡವಾಳದ ಮೇಲಿನ ಬಡ್ಡಿ
- iii) ಸಂಬಳ
- iv) ಕೀರ್ತಿಮೌಲ್ಯದ ಪಾಲು

ಪಾಲುದಾರಿಕೆ ಸಂಸ್ಥೆಯ ಕೀರ್ತಿಮೌಲ್ಯವು ರೂ. 40,000 ಆಗಿರುತ್ತದೆ.

ನಿಧನ ಹೊಂದಿದ ದಿನಾಂಕದವರೆಗೆ 'ಬಿ' ಸ್ವಂತ ವೆಚ್ಚಕ್ಕೆ ಉಪಯೋಗಿಸಿದ ಹಣ ರೂ. 4,250.

'ಬಿ'ಯ ಉತ್ತರಾಧಿಕಾರಿಗಳ ಖಾತೆಯನ್ನು ತಯಾರಿಸಿ.

14. ದಿನಾಂಕ 01. 01. 2007 ರಂದು ಅಪರ್ಣಾ ಕಂಪನಿ ನಿಯಮಿತ ಇದರ ನಿರ್ದೇಶಕರು ರೂ. 100 ಮುಖ ಬೆಲೆಯ 600 ಶೇರುಗಳನ್ನು ಪ್ರತಿ ಶೇರಿಗೆ ಮೊದಲ ಕರೆಯಾದ ರೂ. 40 ಮತ್ತು ಅಂತಿಮ ಕರೆಯಾದ ರೂ. 10 ನ್ನು ಸಂದಾಯ ಮಾಡದಿದ್ದಕ್ಕಾಗಿ ಮುಟ್ಟುಗೋಲು ಹಾಕಲು ನಿರ್ಣಯಿಸಿದರು.

ದಿನಾಂಕ 01. 02. 2007 ರಂದು ಈ ಶೇರುಗಳನ್ನು ಪ್ರತಿ ಶೇರಿಗೆ ರೂ. 80 ರಂತೆ ಪೂರ್ಣ ಸಂದಾಯವೆಂದು ಮರುಬಿಡುಗಡೆ ಮಾಡಿದರು.

ಈ ವಿಷಯಗಳಿಗೆ ಸಂಬಂಧಿಸಿದಂತೆ ರೋಜು ದಾಖಲೆಗಳನ್ನು ಬರೆಯಿರಿ.

15. ಗಣಕೀಕೃತ ಲೆಕ್ಕದ ಆರು ಲಕ್ಷಗಳನ್ನು ತಿಳಿಸಿ.

ಭಾಗ - C

ಕೆಳಗಿನವುಗಳಲ್ಲಿ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹದಿನಾಲ್ಕು ಅಂಕಗಳು :

4 × 14 = 56

16. ಕುಮಾರ್ ಎಂಬ ವರ್ತಕನು ತನ್ನ ಲೆಕ್ಕಗಳನ್ನು ಏಕ ನಮೂದು ಪದ್ಧತಿಯ ಪ್ರಕಾರ ಇಟ್ಟಿರುವನು ಮತ್ತು ಅವನು ಈ ಕೆಳಗಿನ ಮಾಹಿತಿಯನ್ನು ನೀಡಿದ್ದಾನೆ :

ವಿವರಗಳು	01. 01. 2007 ರೂ.	31. 12. 2007 ರೂ.
ಋಣಿಗಳು	7,800	7,250
ಧನಿಗಳು	4,500	5,450
ಬ್ಯಾಂಕ್ ಮೀರೆಳೆತ	6,400	—
ನಗದು	1,100	2,000
ಬ್ಯಾಂಕಿನಲ್ಲಿ ನಗದು	—	3,200
ಕೊಡತಕ್ಕ ಹುಂಡಿಗಳು	—	3,000
ಸರಕು	6,000	10,000
ಯಂತ್ರ	15,000	15,000
ಮೋಟಾರು ಕಾರು	20,000	20,000

ವರ್ಷದ ಅವಧಿಯಲ್ಲಿ ಅವನು ನಗದು ರೂ. 5,000 ಮತ್ತು ರೂ. 2,000 ಬೆಲೆಯ ಸರಕುಗಳನ್ನು ವ್ಯಾಪಾರದಿಂದ ಸ್ವಂತಕ್ಕಾಗಿ ತೆಗೆದುಕೊಂಡಿದ್ದಾನೆ. ದಿನಾಂಕ 01. 04. 2007 ರಂದು ರೂ. 10,000 ಗಳನ್ನು ಹೆಚ್ಚುವರಿ ಬಂಡವಾಳವನ್ನು ತಂದಿದ್ದಾನೆ.

ಹೊಂದಾಣಿಕೆಗಳು :

- i) ಯಂತ್ರದ ಮೇಲೆ ವರ್ಷಕ್ಕೆ ಶೇ. 5 ರಂತೆ ಮತ್ತು ಮೋಟಾರು ಕಾರು ಮೇಲೆ ರೂ. 1,000 ಸವಕಳಿ ತೆಗೆಯಬೇಕು.
- ii) ಕರಡು ಸಾಲ ರೂ. 250 ಕಳೆಯಿರಿ ಮತ್ತು ಸಂಶಯಾಸ್ಪದ ಸಾಲಕ್ಕಾಗಿ ಋಣಿಗಳ ಮೇಲೆ ಶೇ. 5 ರಂತೆ ಮೀಸಲು ತೆಗೆಯಿರಿ.
- iii) ಬಾಕಿ ಸಂಬಳ ರೂ. 500 ಮತ್ತು ಬಾಕಿ ಬಾಡಿಗೆ ರೂ. 1,200 ಬರತಕ್ಕದ್ದು.
- iv) ಹೆಚ್ಚುವರಿ ಬಂಡವಾಳವೂ ಸೇರಿದಂತೆ ಬಂಡವಾಳದ ಮೇಲೆ ಶೇ. 5 ರಂತೆ ಬಡ್ಡಿ ವಿಧಿಸಿ.

ತಯಾರಿಸಿ :

- a) ವ್ಯವಹಾರದ ಸ್ಥಿತಿ ಪಟ್ಟಿಗಳು
- b) ಲಾಭ ಅಥವಾ ನಷ್ಟ ಪಟ್ಟಿ
- c) ಪುನರ್‌ವಿಮರ್ಶಿತ ಸ್ಥಿತಿ ಪಟ್ಟಿ

[Turn over

Code No. 30

4

17. ಎಮ್, ಎನ್ ಮತ್ತು ಓ ಎಂಬ ಪಾಲುದಾರರು ತಮ್ಮ ಲಾಭ-ನಷ್ಟವನ್ನು 3 : 2 : 1 ರ ಪ್ರಮಾಣದಲ್ಲಿ ಹಂಚಿಕೊಳ್ಳುತ್ತಿದ್ದರು. ದಿನಾಂಕ 31. 12. 2007 ರಲ್ಲಿ ಅವರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ :

ದಿನಾಂಕ 31. 12. 2007 ರ ಅಥಾವೆ ಪತ್ರಿಕೆ

ಜವಾಬ್ದಾರಿಗಳು	ರೂ.	ಆಸ್ತಿಗಳು ರೂ.	
ಬಂಡವಾಳ :		ನಗದು	2,500
ಎಮ್	40,000	ಸಾಲಗಾರರು	9,500
ಎನ್	30,000	ಸರಕು	25,000
ಓ	25,000	ಮೋಟಾರು ವಾಹನ	8,000
ಮೀಸಲು ನಿಧಿ	9,000	ಯಂತ್ರಗಳು	35,000
ಸಾಹುಕಾರರು	24,000	ಕಟ್ಟಡಗಳು	45,000
		ಲಾಭ-ನಷ್ಟ ಖಾತೆ	3,000
	1,28,000		1,28,000

‘ಎನ್’ ಎಂಬ ಪಾಲುದಾರನು ಮೇಲೆ ತಿಳಿಸಿದ ದಿನಾಂಕದಂದು ನಿವೃತ್ತಿ ಹೊಂದಿದಾಗ ಈ ಕೆಳಗಿನ ಹೊಂದಾಣಿಕೆಗಳನ್ನು ಮಾಡಲಾಯಿತು.

- a) ‘ಎನ್’ರವರ ಪಾಲಿನ ಕೀರ್ತಿಮೌಲ್ಯ ರೂ. 6,000 ಎಂದು ಮೌಲ್ಯೀಕರಿಸಿ ಅದನ್ನು ತೊಡೆದು ಹಾಕಲಾಯಿತು.
- b) ಯಂತ್ರ ಮತ್ತು ಮೋಟಾರು ವಾಹನದ ಮೌಲ್ಯವನ್ನು ಕ್ರಮವಾಗಿ ಶೇ. 10 ಮತ್ತು ಶೇ. 5 ರಷ್ಟು ಕಡಿಮೆ ಮಾಡಲಾಯಿತು.
- c) ಸರಕು ಮತ್ತು ಕಟ್ಟಡದ ಮೌಲ್ಯವನ್ನು ಕ್ರಮವಾಗಿ ಶೇ. 20 ಹಾಗೂ ಶೇ. 10 ರಷ್ಟು ಹೆಚ್ಚಿಸಲಾಯಿತು.
- d) ಸಾಲಗಾರರ ಮೇಲೆ ಕರಡು ಸಾಲಕ್ಕೆ ರೂ. 1,400 ನ್ನು ಮೀಸಲಾತಿ ಮಾಡಲಾಯಿತು.

ತಯಾರಿಸಿ :

- i) ಪುನರ್‌ಮೌಲ್ಯ ಖಾತೆ
- ii) ಪಾಲುದಾರರ ಬಂಡವಾಳ ಖಾತೆಗಳು
- iii) ಮುಂದುವರಿಯುವ ಪಾಲುದಾರರ ಅಥಾವೆ ಪತ್ರಿಕೆ.

18. ದಿನಾಂಕ 31. 12. 2007 ರಂದು X, Y ಮತ್ತು Z ಎಂಬ ಪಾಲುದಾರರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ :

ದಿನಾಂಕ 31. 12. 2007 ರ ಅಥಾವೆ ಪತ್ರಿಕೆ

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಧನಗಳು	15,000	ನಗದು	6,500
ಕೊಡತಕ್ಕ ಹುಂಡಿಗಳು	1,800	ಋಣಿಗಳು	8,600
ಮೀಸಲು ನಿಧಿ	6,000	ಹೂಡಿಕೆಗಳು	10,000
ಬಂಡವಾಳಗಳು :		ಸರಕು	13,700
X	22,000	ಪೀಠೋಪಕರಣ	5,100
Y	12,000	ಕಟ್ಟಡ	12,900
Z	10,000	ಕೀರ್ತಿಮೌಲ್ಯ	10,000
	66,800		66,800

ಈ ಕೆಳಗಿನ ಕರಾರುಗಳ ಪ್ರಕಾರ ಪಾಲುದಾರಿಕೆ ಸಂಸ್ಥೆಯನ್ನು ವಿಸರ್ಜಿಸಲು ನಿರ್ಧರಿಸಲಾಗಿತ್ತು.

- a) X ರವರು ಕೀರ್ತಿಮೌಲ್ಯವನ್ನು ರೂ. 12,000 ಮತ್ತು ಪೀಠೋಪಕರಣವನ್ನು ರೂ. 4,500 ಕ್ಕೆ ತೆಗೆದುಕೊಂಡರು.
- b) Y ರವರು ಧನಗಳಿಗೆ ಪುಸ್ತಕ ಬೆಲೆಯನ್ನು ಕೊಡಲು ವಹಿಸಿಕೊಂಡಿದ್ದಾರೆ.
- c) Z ರವರು ಕೊಡತಕ್ಕ ಹುಂಡಿಗಳ ಪುಸ್ತಕದ ಬೆಲೆಯನ್ನು ಕೊಡಲು ವಹಿಸಿಕೊಂಡಿದ್ದಾರೆ.
- d) ಇತರ ಆಸ್ತಿಗಳನ್ನು ಈ ಕೆಳಗಿನಂತೆ ಮಾರಿದರು :
ಋಣಿಗಳು ರೂ. 8,000, ಹೂಡಿಕೆಗಳು ರೂ. 8,950, ಸರಕು ರೂ. 15,600 ಮತ್ತು ಕಟ್ಟಡ ರೂ. 15,750.
- e) ವಿಲೇವಾರಿ ವೆಚ್ಚ ರೂ. 600.

ತಯಾರಿಸಿ :

- i) ವಿಲೇವಾರಿ ಖಾತೆ
- ii) ಪಾಲುದಾರರ ಬಂಡವಾಳ ಖಾತೆಗಳು
- iii) ನಗದು ಖಾತೆ

[Turn over

19. ಜೋಗಿ ಕಂಪನಿ ನಿಯಮಿತ, ಇದರ ತಾಳೆ ಪಟ್ಟಿ ದಿನಾಂಕ 31. 12. 2007 ರಂದು ಈ ಕೆಳಗಿನಂತಿದೆ :

ದಿನಾಂಕ 31. 12. 2007 ರ ತಾಳೆ ಪಟ್ಟಿ

ವಿವರಗಳು	ಖರ್ಚು (Dr.) ರೂ.	ಜಮಾ (Cr.) ರೂ.
ಸರಕು	8,000	—
ಖರೀದಿ ಮತ್ತು ಮಾರಾಟ	30,000	70,000
ಕೂಲಿ	8,500	—
ವಾಪಸಾತಿಗಳು	2,000	1,500
ಸಾಗಾಣಿಕೆ ವೆಚ್ಚ	2,000	—
ಸಂಬಳ	6,000	—
ಸೋಡಿಗಳು	6,000	1,000
ಇತರ ವೆಚ್ಚಗಳು	2,000	—
ಬರತಕ್ಕ ಹುಂಡಿಗಳು	1,000	—
ಋಣಿಗಳು ಮತ್ತು ಧನಿಗಳು	14,000	5,700
ಭೂಮಿ ಮತ್ತು ಕಟ್ಟಡಗಳು	20,000	—
ಪ್ರಾರಂಭಿಕ ವೆಚ್ಚಗಳು	7,400	—
ಯಂತ್ರ	8,000	—
ಪೀಠೋಪಕರಣ	11,500	—
ಹೂಡಿಕೆಗಳು	9,000	—
ನಗದು ಕೈಯಲ್ಲಿ	4,600	—
ನಗದು ಬ್ಯಾಂಕಿನಲ್ಲಿ	6,000	—
ಬಿಡಿ ಉಪಕರಣಗಳು	10,000	—
ಕೀರ್ತಿಮೌಲ್ಯ	10,000	—
ಮೀಸಲು ನಿಧಿ	—	3,800
ಶೇರು ಬಂಡವಾಳ (ರೂ. 100 ರ 600 ಶೇರುಗಳು)	—	60,000
ಸಾಲ	—	10,000
ಲಾಭ-ನಷ್ಟ ವಿನಿಯೋಗ ಖಾತೆ	—	4,000
ಸಾಲ ಪತ್ರಗಳು	—	10,000
	1,66,000	1,66,000

ಹೊಂದಾಣಿಕೆಗಳು :

- a) ಅಂತಿಮ ಸರಕುಗಳು ರೂ. 12,000.
- b) ಕರಡು ಸಾಲ ರೂ. 1,200 ತೊಡೆದುಹಾಕಿ.
- c) ಪ್ರಾರಂಭಿಕ ವೆಚ್ಚದಲ್ಲಿ ರೂ. 3,400 ತೊಡೆದುಹಾಕಿ.
- d) ಲಾಭಾಂಶಕ್ಕೆ ರೂ. 7,000 ಕಾಯ್ದಿರಿಸಿ.
- e) ಯಂತ್ರಗಳ ಮೇಲೆ ಶೇ. 5 ಸವಕಳಿ ತೆಗೆಯಿರಿ.
- f) ಮೀಸಲು ನಿಧಿಗೆ ರೂ. 1,000 ವನ್ನು ವರ್ಗಾಯಿಸಿ. ನಿಗದಿತ ನಮೂನೆಯಲ್ಲಿ ಅಂತಿಮ ಲೆಕ್ಕಪತ್ರವನ್ನು ತಯಾರಿಸಿ.

20. ದಿನಾಂಕ 01. 01. 2004 ರಂದು ಕೃಷ್ಣ ಕಂಪನಿಯು ರೂ. 1,00,000 ಕ್ಕೆ ಒಂದು ಯಂತ್ರವನ್ನು ಖರೀದಿಸಿದರು.

ದಿನಾಂಕ 01. 01. 2005 ರಂದು ರೂ. 60,000 ಮೌಲ್ಯದ ಇನ್ನೊಂದು ಯಂತ್ರವನ್ನು ಖರೀದಿಸಿದರು.

ದಿನಾಂಕ 30. 06. 2006 ರಂದು, ಕಂಪನಿಯವರು 01. 01. 2005 ರಂದು ರೂ. 30,000 ಕೊಟ್ಟು ಖರೀದಿಸಿದ್ದ ಯಂತ್ರದ ಭಾಗವನ್ನು ರೂ. 22,500 ಕ್ಕೆ ಮಾರಾಟ ಮಾಡಿದರು.

ಈ ಯಂತ್ರಗಳ ಮೇಲೆ ವಾರ್ಷಿಕ ಶೇ. 10 ರಂತೆ ಸವಕಳಿಯನ್ನು ಕಡಿಮೆಯಾಗುವ ಶಿಲ್ಕು ಪದ್ಧತಿ ಪ್ರಕಾರ ಯಂತ್ರಗಳ ಖಾತೆ ಮತ್ತು ಸವಕಳಿ ಖಾತೆಯನ್ನು ಮೊದಲ ನಾಲ್ಕು ವರ್ಷಗಳಿಗೆ ತಯಾರಿಸಿ.

21. ವಿಜಯ್ ಗ್ರಂಥಾಲಯ, ಇವರ ಅಥಾವೆ ಪತ್ರಿಕೆ ದಿನಾಂಕ 01. 01. 2006 ರಂದು ಈ ಕೆಳಗಿನಂತಿದೆ :

ದಿನಾಂಕ 01. 01. 2006 ರ ಅಥಾವೆ ಪತ್ರಿಕೆ

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಬಾಡಿಗೆ ಬಾಕಿ	200	ನಗದು	1,400
ಬಂಡವಾಳ ನಿಧಿ	23,800	ಪುಸ್ತಕಗಳು	14,000
		ಪೀಠೋಪಕರಣ	8,000
		ವಂತಿಗೆ ಬಾಕಿ	600
	24,000		24,000

31. 12. 2006 ಕ್ಕೆ ಕೊನೆಗೊಳ್ಳುವ ವರ್ಷಕ್ಕೆ ಸಲ್ಲುವ ಪ್ರಾಪ್ತಿ ಮತ್ತು ಸಂದಾಯ ಖಾತೆ ಕೆಳಗಿನಂತಿದೆ.

ಪ್ರಾಪ್ತಿ	ರೂ.	ಸಂದಾಯ	ರೂ.
ನಗದು ಶಿಲ್ಕು	1,400	ಯಿಂದ ಬಾಡಿಗೆ	2,400
ವಂತಿಗೆಗಳು	12,000	ಮುದ್ರಣ	1,200
ಪ್ರವೇಶ ಶುಲ್ಕ	2,000	ಕಛೇರಿ ವೆಚ್ಚ	2,800
ದೇಣಿಗೆಗಳು	4,000	ಪುಸ್ತಕ ಖರೀದಿ (31. 12. 2006)	10,000
ಹಳೆ ಪತ್ರಿಕೆಗಳ ಮಾರಾಟ	1,000	ಹೂಡಿಕೆ	2,000
ಇತರ ಪ್ರಾಪ್ತಿ	600	ಶಿಲ್ಕು ಬಾಕಿ	2,600
	21,000		21,000

ಹೊಂದಾಣಿಕೆಗಳು :

- a) ಬಾಡಿಗೆ ಬಾಕಿ 31. 12. 2006 ರಂದು ರೂ. 300.
- b) 2006 ನೇ ವರ್ಷಕ್ಕೆ ಬಾಕಿ ಬರಬೇಕಾದ ವಂತಿಗೆ ರೂ. 400.

[Turn over

Code No. 30

8

- c) 2007 ಕ್ಕೆ ಮುಂಗಡವಾಗಿ ಬಂದ ವಂತಿಗೆ ರೂ. 800.
- d) ಅರ್ಧದಷ್ಟು ಪ್ರವೇಶ ಶುಲ್ಕ ಮತ್ತು ಪೂರ್ಣ ದೇಣಿಗೆಗಳನ್ನು ಬಂಡವಾಳೀಕರಿಸುವುದು.
- e) ಪುಸ್ತಕಗಳ ಮೇಲೆ ಶೇ. 10 ಹಾಗೂ ಪೀಠೋಪಕರಣಗಳ ಮೇಲೆ ಶೇ. 5 ಸವಕಳಿಯನ್ನು ಲೆಕ್ಕ ಹಾಕುವುದು.

ತಯಾರಿಸಿ :

- i) 31. 12. 2006 ರಂದು ಕೊನೆಗೊಳ್ಳುವ ವರ್ಷಕ್ಕೆ ಆದಾಯ-ವೆಚ್ಚ ಖಾತೆ
- ii) ಅಥಾವೆ ಪತ್ರಿಕೆ

ಭಾಗ - D

(ಪ್ರಾಯೋಗಿಕ ಪ್ರಶ್ನೆಗಳು)

ಈ ಕೆಳಗಿನವುಗಳಲ್ಲಿ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು :

2 × 5 = 10

- 22. ಐದು ಕಾಲ್ಪನಿಕ ಮೊಬಲಗುಗಳ ಸಹಾಯದಿಂದ ಇಬ್ಬರು ಪಾಲುದಾರರ ಬಂಡವಾಳ ಖಾತೆಗಳನ್ನು ತಯಾರಿಸಿ.
- 23. ಕಾಲ್ಪನಿಕ ಮೊಬಲಗುಗಳ ಸಹಾಯದಿಂದ ಎರಡು ವರ್ಷಕ್ಕೆ ಸಮಾನ ಕಂತು ಪದ್ಧತಿಯ ಪ್ರಕಾರ ಯಂತ್ರ ಖಾತೆಯನ್ನು ತಯಾರಿಸಿ.
- 24. ಕಾಲ್ಪನಿಕ ಮೊಬಲಗುಗಳನ್ನು ಉಪಯೋಗಿಸಿ ಆದಾಯ-ವೆಚ್ಚ ಖಾತೆಯನ್ನು ತಯಾರಿಸಿ.

(English Version)

SECTION – A

Answer any *eight* questions, each carrying *two* marks. $8 \times 2 = 16$

1. What is Single Entry System ?
2. State any two contents of partnership deed.
3. What is Goodwill ?
4. Why is Realisation Account prepared ?
5. What are meant by calls in arrears ?
6. Under which headings do the following items appear in the Company's Balance Sheet ?
 - a) Share premium
 - b) Discount on issue of shares.
7. What factors do you take into account in determining the amount of depreciation ?
8. Point out any two differences between Capital expenditure and Revenue expenditure.
9. What is Spreadsheet ?
10. What is Word Processing ?

SECTION – B

Answer any *three* questions, each carrying *six* marks. $3 \times 6 = 18$

11. Sharada and Laxmi are partners having capitals of Rs. 1,20,000 and Rs. 1,00,000 respectively. Their profit sharing ratio is 3 : 2. On 31. 12. 2007 their net profit was Rs. 38,500. They decided to allow interest on capital at 5% and salary to Sharada at Rs. 750 per month. Interests on their drawings are Rs. 1,000 and Rs. 500 respectively. Prepare Profit and Loss Appropriation Account.

[Turn over

Code No. 30

10

12. Ram and Laxman are partners sharing profits and losses in the ratio of 5 : 3. They admit Bharat into business and the new profit sharing ratio was agreed to be 8 : 5 : 3.

Calculate the Sacrifice Ratio.

13. A, B and C are partners sharing profits and losses in the ratio of 2 : 2 : 1. They get interest at 5% p.a. on their capitals. They receive salaries of Rs. 500, Rs. 400 and Rs. 300 per month respectively. Their Balance Sheet is given below :

Balance Sheet as on 31. 12. 2006

Liabilities	Rs.	Assets	Rs.
Creditors	30,000	Cash at Bank	39,000
Capitals :		Debtors	49,000
A	60,000	Stock	32,000
B	50,000	Machinery	60,000
C	40,000		
	<hr/>		<hr/>
	1,80,000		1,80,000
	<hr/> <hr/>		<hr/> <hr/>

B died on 01. 07. 2007. According to the partnership deed, the executors of the deceased partner are entitled to claim :

- i) Capital of B
- ii) Interest on capital
- iii) Salary
- iv) Share of goodwill.

The goodwill of the firm is valued at Rs. 40,000.

B's drawings upto the date of death are Rs. 4,250.

Prepare B's executors account.

14. On 01. 01. 2007, the directors of Aparna Company Limited resolved that 600 shares of Rs. 100 each are forfeited for the non-payment of first call Rs. 40 and final call of Rs. 10 each.

On 01. 02. 2007 the above forfeited shares were reissued as fully paid at Rs. 80 per share.

Pass Journal entries for the above transactions.

15. Mention any six features of computerised accounting.

SECTION – C

Answer any *four* of the following questions, each carrying *fourteen* marks :

$$4 \times 14 = 56$$

16. Kumar is a merchant, keeping his books of accounts under single entry system. He gave the following information :

Particulars	01. 01. 2007 Rs.	31. 12. 2007 Rs.
Sundry debtors	7,800	7,250
Sundry creditors	4,500	5,450
Bank overdraft	6,400	—
Cash	1,100	2,000
Bank Balance	—	3,200
B/P	—	3,000
Stock	6,000	10,000
Machinery	15,000	15,000
Motor Car	20,000	20,000

During the year, he withdrew cash Rs. 5,000 and goods worth Rs. 2,000 for his personal use. He introduced Rs. 10,000 as additional capital on 01. 04. 2007.

Adjustments :

- i) Depreciate machinery by 5% per annum and write off Rs. 1,000 from motor car.
- ii) Write off bad debts Rs. 250 and create R.B.D. at 5% on debtors.

[Turn over

Code No. 30

12

- iii) Outstanding salary Rs. 500 and Rent due but not received Rs. 1,200.
- iv) Allow interest on Capital at 5% including additional capital.

Prepare :

- a) Statement of Affairs
- b) Statement of Profit or Loss
- c) Revised Statement of Affairs.

17. M, N and O were partners sharing profits in the ratio of 3 : 2 : 1 respectively.

Their Balance Sheet as on 31. 12. 2007 was as follows :

Balance Sheet as on 31. 12. 2007

Liabilities	Rs.	Assets	Rs.
Capitals :		Cash	2,500
M	40,000	Debtors	9,500
N	30,000	Stock	25,000
O	25,000	Motor Van	8,000
Reserve fund	9,000	Machinery	35,000
Creditors	24,000	Buildings	45,000
		Profit & Loss A/c	3,000
	1,28,000		1,28,000

N retires on the above date and the following adjustments were made :

- a) N's share of goodwill was valued at Rs. 6,000. It was decided to write off the goodwill.
- b) Machinery and motor van were reduced by 10% and 5% respectively.
- c) Stock & Buildings were appreciated by 20% and 10% respectively.
- d) Provision on debtors was to be created Rs. 1,400 for Bad debts.

Prepare :

- i) Revaluation Account
- ii) Partners' Capital Accounts
- iii) Balance Sheet of Continuing Partners.

18. The following is the Balance Sheet of X, Y & Z as on 31. 12. 2007 :

Balance Sheet as on 31. 12. 2007

Liabilities	Rs.	Assets	Rs.
Creditors	15,000	Cash	6,500
Bills Payable	1,800	Debtors	8,600
Reserve fund	6,000	Investments	10,000
Capitals :		Stock	13,700
X	22,000	Furniture	5,100
Y	12,000	Buildings	12,900
Z	10,000	Goodwill	10,000
	66,800		66,800
	66,800		66,800

It was decided to dissolve the partnership firm on the following terms :

- a) X took over goodwill at Rs. 12,000 and furniture at Rs. 4,500.
- b) Y took over creditors at book value.
- c) Z took over Bills payable at book value.
- d) The other assets realised as under :
Debtors Rs. 8,000, Investments Rs. 8,950, Stock Rs. 15,600 and Buildings Rs. 15,750.
- e) Realisation expenses amounted to Rs. 600.

Prepare :

- i) Realisation Account
- ii) Partners' Capital Accounts
- iii) Cash Account.

[Turn over

Code No. 30

14

19. Following is the Trial Balance of Jogi Company Ltd. as on 31. 12. 2007 :

Trial Balance as on 31. 12. 2007

Particulars	Debit Rs.	Credit Rs.
Stock	8,000	—
Purchases and Sales	30,000	70,000
Wages	8,500	—
Returns	2,000	1,500
Freight	2,000	—
Salaries	6,000	—
Discounts	6,000	1,000
Sundry expenses	2,000	—
B/R	1,000	—
Debtors & Creditors	14,000	5,700
Land & Buildings	20,000	—
Preliminary expenses	7,400	—
Machinery	8,000	—
Furniture	11,500	—
Investments	9,000	—
Cash in hand	4,600	—
Cash at Bank	6,000	—
Loose tools	10,000	—
Goodwill	10,000	—
Reserve fund	—	3,800
Share Capital (600 shares of Rs. 100 each)	—	60,000
Loan	—	10,000
Profit and Loss Appropriation Account	—	4,000
Debenture	—	10,000
	<u>1,66,000</u>	<u>1,66,000</u>

Adjustments :

- a) Closing stock Rs. 12,000.
- b) Write off Rs. 1,200 Bad debts.
- c) Write off Rs. 3,400 from preliminary expenses.
- d) Provide for dividend Rs. 7,000.
- e) Depreciate machinery at 5%.
- f) Transfer Rs. 1,000 to Reserve fund.

Prepare Final Account of the company in the prescribed form.

20. On 01. 01. 2004 Krishna & Company purchased a machinery for Rs. 1,00,000.

On 01. 01. 2005 another machinery was purchased for Rs. 60,000.

On 30. 06. 2006, a part of the machinery costing Rs. 30,000, which was purchased on 01. 01. 2005 was sold for Rs. 22,500.

Depreciation was charged at 10% p.a. under diminishing balance method.

Show machinery account and depreciation account for four years.

21. The following is the Balance Sheet of Vijay Library as on 01. 01. 2006 :

Balance Sheet as on 01. 01. 2006

Liabilities	Rs.	Assets	Rs.
Outstanding Rent	200	Cash in hand	1,400
Capital fund	23,800	Books	14,000
		Furniture	8,000
		Outstanding Subscription	600
	<hr/>		<hr/>
	24,000		24,000
	<hr/>		<hr/>

[Turn over

The Receipts and Payments account of the library for the year ending 31. 12. 2006 is as under :

Receipts and Payments Account for the year ending 31. 12. 2006

Receipts	Rs.	Payments	Rs.
To Cash Balance	1,400	By Rent	2,400
,, Subscriptions	12,000	,, Printing	1,200
,, Entrance Fees	2,000	,, Office Expenses	2,800
,, Donations	4,000	,, Books bought	
,, Sale of old papers	1,000	(31. 12. 2006)	10,000
,, Sundry receipts	600	,, Investment	2,000
		,, Closing Balance	2,600
	<hr/>		<hr/>
	21,000		21,000
	<hr/>		<hr/>

Adjustments :

- a) Outstanding rent on 31. 12. 2006 was Rs. 300.
- b) Subscription receivable for the year 2006 amounted to Rs. 400.
- c) Subscription received in advance for the year 2007 was Rs. 800.
- d) Half of the Entrance fees and half of the Donations are to be capitalised.
- e) Depreciate books at 10% and furniture at 5%.

Prepare :

- i) Income and Expenditure A/c
- ii) Balance Sheet as on 31. 12. 2006.

SECTION – D

Answer any *two* of the following questions. Each question carries *five* marks : 2 × 5 = 10

- 22. Prepare Capital Accounts of two partners with five imaginary figures.
- 23. Prepare a Machinery Account for two years with imaginary figures under fixed instalment method.
- 24. Prepare an Income and Expenditure Account with five imaginary figures.